



ಕರ್ನಾಟಕ ವಿಧಾನ ಪರಿಪತ್ತಿ

ಲಘು ಪ್ರಕಟಣೆ ಭಾಗ -2

(ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ)

ಮೇಮವಾರ, ದಿನಾಂಕ: 23ನೇ ನವೆಂಬರ್, 2020

ಸಂಖ್ಯೆ:89

ಸರ್ಕಾರದ ವರ್ತಿಯಿಂದ ನಡೆಸಲಾಗುವ ಸಭೆ/ಸಮಾರಂಭಗಳಿಗೆ ಮಾನ್ಯ ಶಾಸಕರುಗಳನ್ನು
ಆಹ್ವಾನಿಸುವಲ್ಲಿ ಅನುಸರಿಸಬೇಕಾದ ಶಿಷ್ಯಾಚಾರ ಉಲ್ಲಂಘನೆ ಕುರಿತಂತೆ ಸಿ.ಆ.ಸು.ಇಲಾಖೆಯು
ದಿನಾಂಕ:16.04.2019ರಂದು ಹೊರಡಿಸಲಾಗಿರುವ ಸುತ್ತೋಲೆಯನ್ನು www.kla.kar.nic.in/councilರಲ್ಲಿ
ಪರಾಮರ್ಶಿಸಬಹುದಾಗಿದೆ ಎಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಕೆ.ಆರ್. ಮಹಾಲಕ್ಷ್ಮಿ
ಕಾರ್ಯದರ್ಶಿ

ವಿಧಾನ ಪರಿಪತ್ತಿನ ಎಲ್ಲಾ ಮಾನ್ಯ ಶಾಸಕರುಗಳ ಮಾಹಿತಿಗಾಗಿ.

www.kla.kar.nic.in/council.htm

ಪರಾಮಾರ್ಶದ ಪತ್ರಾರ್ಥ

ನಂಬ್ಯೆ: ಸಿಇಸುಳಿ ೩೪ ಹೆಚ್‌ಎಂಎ ೨೦೧೪(೧)

ಕರ್ನಾಟಕ ಸರ್ಕಾರದ ಸರ್ಜವಾಲಯ

ವಿಧಾನ ನೋಡು

ಬೆಂಗಳೂರು ದಿನಾಂಕ: /೬.೦೪.೨೦೧೯.

ನು ತೋಂ ಲ್

ವಿಷಯ: ಸರ್ಕಾರದ ಸಭೆ ಸಮಾರಂಭಗಳ ಅಯೋಜನೆಯಿಂದ ರಾಜೀನಾಮೆ ಶಿಕ್ಷಣಾರ್ಥ ಕುರಿತು ಸಮ್ಮಾನಿಸಿದ್ದರೆ ಹೊರಡಿಸುವ ಚುರಿತು.

ಸರ್ಕಾರಿ ಸಭೆ ಮತ್ತು ಸಮಾರಂಭಗಳ ಇನ ಪ್ರತಿಸಿದ್ಧಿಗಳನ್ನು ಅಳ್ವಾಸಿನುವ್ವಲ್ಲ ಅನುಸರಿಸಬೇಕಾದ ಶಿಕ್ಷಣಾರ್ಥ ಕುರಿತು ಕಂಗಾರೆಲೇ ಸಮ್ಮಾನಾದ ಸುತ್ತೋಳೆ ನಂಬ್ಯೆ: ಸಿಇಸುಳಿ ೩೪ ಹೆಚ್‌ಎಂಎ ೨೦೧೪ (೧) ದಿನಾಂಕ: ೦೬.೦೪.೨೦೧೯ರಿಂದ ಹೊರಡಿಸಲಾಗಿದೆ. ಸದರಿ ಸುತ್ತೋಳೆಗೆ ಕೆಲವೊಂದು ಅಂಶಗಳನ್ನು ಸೇರಿಸೆಬೇಕಾಯಿತ್ತುದಿಂದ, ಈ ವರಿಷ್ಠತೆ ಸುತ್ತೋಳೆಯನ್ನು ಹೊರಡಿಸಿದೆ. ಹೊಸಹಾಗಿ ನೇರಿಸಿದ ಅಂಶಗಳನ್ನು ಅನುಕ್ರಮ ನಂಬ್ಯೆ ೧೧ ಕೆಳಗಿಂದ ದಷ್ಟ ಅಕ್ಷರಗಳಂದ ಸಮೂದಿಸಿದೆ.

ಸಾಮಾನ್ಯ ಸೂಚನೆಗಳು

1. ಈ ಸೂಚನೆಗಳು ರಾಜ್ಯ ಸರ್ಕಾರದ ವರ್ತಿಯಂದ ನಡೆಸುವ ರಾಜ್ಯ / ಜಿಲ್ಲಾ / ತಾಲ್ಲೂಕು ಮತ್ತು ಸಮಾರಂಭಗಳ ಮತ್ತು ರಾಜ್ಯದ ಧನ ಸಹಾಯದಿಂದ ಸ್ಥಾಪಿಸಲ್ಪಟ್ಟ ರಾಜ್ಯ ಮತ್ತು ಸರ್ಕಾರಿ ಸಂಖೆಗಳು ಹಾಗೂ ಸರ್ಕಾರದ ಸ್ವಾಮ್ಯಕ್ಕೂ ಕೆಂಪಿಸಿದೆ. ಈ ಸೂಚನೆಗಳು ನಡೆಸುವ ಕಾರ್ಯಕ್ರಮಗಳೆಗೆ ಅನುಷ್ಠಾನ ಮತ್ತು ವಿವರಗಳನ್ನು ಒಳಗೊಂಡಿರುತ್ತವೆ.
2. ಜಿಲ್ಲಾ ಉಸ್ತುವಾರಿ ಸಭೆಯ ಶಾಸಕರು ಒಳಗೊಂಡಂತೆ ಸರ್ಕಾರದ ಆ ಇಲಾಖೆಯ ಅಧಿಕೃತ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯ ಸಭೆಯ ಸಮಾಲೋಚನೆಯೊಂದಿಗೆ ನಿರ್ದಿಷ್ಟವಾಗಿ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡಿರುತ್ತಾರೆ.
3. ಸರ್ಕಾರಿ ಕಾರ್ಯಾಲಯಕ್ರಮವನ್ನು ನಡೆಸಲು ಕನಿಷ್ಠ ಪತ್ರ ೭ ದಿವಸಗಳ ಸಮಯಾವಾಕ್ಯವನ್ನು ನಿರ್ದಿಷ್ಟವಂತೆ ಜಿಲ್ಲಾ ಉಸ್ತುವಾರಿ ಸಭೆಯಾಗಿ ಕೊಳ್ಳಲಾಗುತ್ತದೆ.
4. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬದಲಾಗಿ ಜನಪ್ರತಿಸಿದ್ದಿಗಳು ಹಾಗೂ ಸಾರ್ವಜನಿಕರೇ ಅಳ್ವಾನೆ ಪ್ರತಿಕೆಗಳನ್ನು ಮುದ್ರಿಸಿ ಸರ್ಕಾರ ಸಮಾರಂಭಗಳನ್ನು ಏರ್ಪಡಿಸಬಾರದು.
5. ಯಾವುದೇ ಸರ್ಕಾರಿ ಸಭೆ ಅಥವಾ ಕಾರ್ಯಕ್ರಮವನ್ನು ಬಾಂಧಿಸಿ ನಿರಾನದೆಣ್ಣ ಪರಿಸ್ಥಿತಿಗೆ ಸಂಬಂಧಿಸಿದೆ.

ಶ್ರೀ/ಎ-

ಕರ್ಮಾಂಶ ಕ್ಷೇತ್ರದ ಅಧ್ಯಕ್ಷತೆ ಸಂಪನ್ಮೂಲ ಭಾಗ

6. ಸರ್ವಾರ್ಥ ವೈಸಾಹಿಕ ಕಾರ್ಯಕ್ರಮವನ್ನಿಟ್ಟು ಸಾಫರಿನ್‌ನಾಗ್ರಿ ಕಾಂಪೆನ್‌ನೇ ನಡೆಯುವ ಫೆರ್ಡಿನ್‌ ಎಂಬ್ಲಾಂಗ್ಲಿಂಗ್‌ನು ನಿರ್ದಾರಿಸಿ ಸ್ಥಾಪಿಸಿ ಅಧ್ಯಕ್ಷತೆಯಾಗಿ ಕಾರ್ಯಕ್ರಮ ನೀಡಲಾಗ್ರಂತಿ. ಇದರಿಂದ ಕ್ರಿಯೆಗೊಳಿಸಲಾಗುವ ಸಂಖೇಪದಲ್ಲಿ ಕಾಂಪೆನ್‌ನೇ ನಿರ್ದಾರಿಸಿದ ಕ್ರಿಯೆ/ ಪ್ರದೇಶಿಕಿರುವ ತಾಂತ್ರಿಕ ಶೀಂಗ್ಲ್ ಸ್ಥಾನದಲ್ಲಿ ಆಯೋಜಿಸಿದಾಗಿ, ನಡೆಯಿರುತ್ತಿರುವ ಕ್ರಿಯೆ ಸ್ಥಾನವು ಅನ್ನಿಲಾಗೆ ವಿಧಾನಸಭೆಯ ಕ್ರಿಯೆಯಾಗಿ ಮಾತ್ರಾಗೆ ನಿರ್ದಾರಿಸಿದೆ. ಅಂತಹ ಕಾಂಪೆನ್‌ನೇ ಅಧ್ಯಕ್ಷತೆಯನ್ನು ಕಾರ್ಯಕ್ರಮ ವಿಧಾನಸಭೆಯ ಕ್ರಿಯೆಯಾಗಿ ಸಂಖಾರಿಸುತ್ತಿರುತ್ತದೆಯೇ.
7. ಕೆಲವೇಂಷ್ಟು ರಾರ್ಕೆಟಿಂಗ್‌ರೊಂದಿ ವಿಧಾನಸಭೆ ಪದವ್ಯೂಹದಲ್ಲಿ ನಡೆಯುವ ಸಂಖೇಪದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಕೆಳಕಂಡಂತೆ ವರಿಸುವುದು.
- ಸರ್ಕಾರಿ ಕಾರ್ಯಕ್ರಮಗಳನ್ನು ಮಾನ್ಯ ಮುಖ್ಯ ಮಂತ್ರಿಯವರು ಉದ್ಘಾಟಿಸಿದಾಗಿ ಇಲ್ಲಿ ನಡೆದು ಅಧ್ಯಕ್ಷತೆಯನ್ನು ಪಡೆಸುವುದು.
 - ಸಂಖಾರಿಕೆಯ ಜಲ್ಲಾ ಸಚಿವರು ಉದ್ಘಾಟಿಸಿದಾಗಿ ಇಲ್ಲಾರೂ ಸಚಿವರು ಅಧ್ಯಕ್ಷತೆಯನ್ನು ನೀಡಿಸುವುದು.
 - ಜಲ್ಲಾ ಸಚಿವರು ಸರ್ಕಾರಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದಾಗಿ, ಜಲ್ಲಾ ಸಚಿವರು ಹಾಜಿಪಾಡಿದೇ ಇರುವ ಸಂದರ್ಭಗಳಲ್ಲಿ, ಜಲ್ಲಾ ಸಚಿವರೇ ಅಧ್ಯಕ್ಷತೆಯನ್ನು ನಡೆ ವಿಹಿಸುವುದು.

ಕಾರ್ಯಕ್ರಮಕ್ಕೆ ಅಳವುಸಿನುವುದೆ ಭಾಗ

8. ಕಾರ್ಯಕ್ರಮಕ್ಕೆ ಸಂಖ್ಯಾಸಿನಿಯನ್ತಹ ಒಂದು ಕೆಳಕಂಡಂತೆ ಜನತ್ವತ್ವಿಕಿರ್ತಿಗಳನ್ನು ತಿಳಿಯಿರುತ್ತಾರೆ ಅಳವುಸಿನಿಯನ್ತಹ ಸ್ವೀಕಾರ್ಯ.

ಅಂತಿಮ ಪ್ರಣಾಲೀ ಪ್ರಾಂತ್ಯದ ಭಾಗ:

- ಜಲ್ಲಾ ಉನ್ನವಾರಿ ಸಚಿವರುಗಳು,
- ಕಾರ್ಯಕ್ರಮಕ್ಕೆ ಸಂಖಾರಿಕೆಯ ಜಲ್ಲಾ ಸಚಿವರು,
- ಸಂಖಾರಿಕೆಯ ಕ್ರಿಯೆಗೆ ವಿಧಾನಸಭೆ ಸದಸ್ಯ ಸ್ಥಾಪಿಸಿದ ಅಧ್ಯಕ್ಷತೆ
- ತಾಂತ್ರಿಕ ಕಾರ್ಯಕ್ರಮಗಳ ಸಂಸಾರ್ಥಕ (ಅಧ್ಯಕ್ಷತೆ)
- ತಾಂತ್ರಿಕ ಕಾರ್ಯಕ್ರಮಗಳ ಸಂಸಾರ್ಥಕ (ಅಧ್ಯಕ್ಷತೆ)

- ತಾಲ್ಲೂಕುನ್ನು ಪ್ರತಿಸಿದ್ಧಿಸುವ ಪರಿಹಿಂದರ ಕ್ಷೇತ್ರ, ಶಿಕ್ಷಕರೆ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ತಿನ ಎಲ್ಲಾ ಶಾಸಕರುಗಳು ಮತ್ತು ನೋಡಲ್ ತಾಲ್ಲೂಕಾಗಿ ಅಯ್ಯಿ ಮಾಡಿಕೊಂಡಿರುವ ನಾಮ ಸದೇಶಶಿತ ಹಾಗೂ ವಿಧಾನಸಭೆಯಂದ ಅಯ್ಯಿಯಾದ ಪಿಧಾನ ಪರಿಷತ್ತಿನ ಶಾಸಕರುಗಳು.
- ನಿಗಮ ಮತ್ತು ಮಂಡಳಗಳ ಕಾರ್ಯಕ್ರಮಗಳ ಅಯ್ಯಾ ನಿಗಮ ಮತ್ತು ಮಂಡಳಯ ಅಧ್ಯಕ್ಷರುಗಳನ್ನು ಅಪ್ಪಾನಿಸುವುದು. ಜೊತೆಗೆ ಇತರೇ ಕಾರ್ಯಕ್ರಮಗಳ ಅಯ್ಯಾ ತಾಲ್ಲೂಕುಗಳಂದ ನಿಗಮ ಮತ್ತು ಮಂಡಳಗಳ ಅಧ್ಯಕ್ಷರುಗಳಾಗಿರುವವರನ್ನು ಸಹ ಅಪ್ಪಾನಿಸುವುದು.
- ಜಳ್ಳಿ ಪಂಚಾಯತ್ರ ಅಧ್ಯಕ್ಷರು
- ತಾಲ್ಲೂಕು ಪಂಚಾಯತ್ರ ಅಧ್ಯಕ್ಷರು
- ಕಾರ್ಯಕ್ರಮ ಸದೆಯುವ ಸ್ಥಳದ ನಾರೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು/ ಮಹಾಪೌರರು ಅಥವಾ ಗ್ರಾಮ ಪಂಚಾಯತ್ರಿಯ ಅಧ್ಯಕ್ಷರು.

ಜಳ್ಳಿ ಮುಖ್ಯದ ಕಾರ್ಯಕ್ರಮ:

- ಜಳ್ಳಿ ಉಸ್ತುವಾರಿ ಸಜವರುಗಳು,
- ಡಿಲ್ಲಿಯ ಇತರೆ ಸಮಾಜಗಳನ್ನು,
- ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖಾ ಸಚಿವರು,
- ಜಿಲ್ಲೆಯ ಎಲ್ಲಾ ವಿಧಾನ ಸಭಾ ಸದಸ್ಯರುಗಳು (ಕಾರ್ಯಕ್ರಮ ಸದೆಯುವ ಸ್ಥಳದ ವ್ಯಾಪ್ತಿಯ ಶಾಸಕರ ಅಧ್ಯಕ್ಷತೆ).
- ಜಿಲ್ಲೆಯ ಎಲ್ಲಾ ಸಂಸದರು (ಜಿಲ್ಲೆಯನ್ನು ನೋಡಲ್ ಜಿಲ್ಲೆಯಸ್ವಾಗಿ ಅಯ್ಯಿ ಮಾಡಿಕೊಂಡಿರುವ ರಾಜ್ಯ ಸಭಾ ಸದಸ್ಯರು ಸೇರಿದಂತೆ)
- ಜಿಲ್ಲೆಯನ್ನು ಪ್ರತಿಸಿದ್ಧಿಸುವ ಪದವಿಂದರ ಕ್ಷೇತ್ರ. ಶಿಕ್ಷಕರೆ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಂದ ಜನಾಯತರಾಗಿರುವ ವಿಧಾನ ಪರಿಷತ್ತಿನ ಎಲ್ಲಾ ಶಾಸಕರುಗಳು ಮತ್ತು ನೋಡಲ್ ಜಿಲ್ಲೆಯಾಗಿ ಅಯ್ಯಿ ಮಾಡಿಕೊಂಡಿರುವ ನಾಮ ಸದೇಶಶಿತ ಹಾಗೂ ವಿಧಾನಸಭೆಯಂದ ಅಯ್ಯಿಯಾದ ವಿಧಾನ ಪರಿಷತ್ತಿನ ಶಾಸಕರುಗಳು
- ನಿಗಮ ಮತ್ತು ಮಂಡಳಗಳ ಕಾರ್ಯಕ್ರಮಗಳ ಅಯ್ಯಾ ನಿಗಮ ಮತ್ತು ಮಂಡಳಯ ಅಧ್ಯಕ್ಷರುಗಳನ್ನು ಅಪ್ಪಾನಿಸುವುದು. ಜೊತೆಗೆ ಇತರೇ ಕಾರ್ಯಕ್ರಮಗಳ ಅಯ್ಯಾ ಜಿಲ್ಲೆಗಳಂದ ನಿಗಮ ಮತ್ತು ಮಂಡಳಗಳ ಅಧ್ಯಕ್ಷರುಗಳಾಗಿರುವವರನ್ನು ಸಹ ಅಪ್ಪಾನಿಸುವುದು.
- ಜಳ್ಳಿ ಪಂಚಾಯತ್ರ ಅಧ್ಯಕ್ಷರು,
- ಕಾರ್ಯಕ್ರಮ ಸದೆಯುವ ಸ್ಥಳದ ತಾಲ್ಲೂಕು ಪಂಚಾಯತ್ರ ಅಧ್ಯಕ್ಷರು
- ಕಾರ್ಯಕ್ರಮ ಸದೆಯುವ ಸ್ಥಳದ ನಾರೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು/ ಮಹಾಪೌರರು ಅಥವಾ ಗ್ರಾಮ ಪಂಚಾಯತ್ರಿಯ ಅಧ್ಯಕ್ಷರು.

36/16

ಉತ್ತರ ಮಾಹಿತಿ ಕುಟುಂಬದಲ್ಲಿ

- ೧. ಮಾಹಿತಿ ಪ್ರಾಣಿಗಳನ್ನು ಸಂಪರ್ಕಿಸಿ.
- ೨. ಅಂಥ ಮಾಹಿತಿಗಳನ್ನು ವಿವರಿಸಿ.
- ೩. ಕಾಯೀಕ್ರಮ ನಡೆಯುವ ಸ್ಥಿರ ಜ್ಞಾನ ಕಳ್ಳುಪಾಠ ಉಪಸ್ಥಿತಿ ಸಂಪರ್ಕಿಸಿ.
- ೪. ಕಾಯೀಕ್ರಮದಲ್ಲಿ ನಡೆಯುವ ಸ್ಥಿರ ಅಭ್ಯರ್ಥಿ ಇಲ್ಲಿ ಸಂಪರ್ಕಿಸಿ.
- ೫. ಕಾಯೀಕ್ರಮದಲ್ಲಿ ಸಂಬಂಧಿಸಿರು ಇಲಾಖೆ ಸಂಪರ್ಕಿಸಿ.
- ೬. ಶಿರೋರ್ವ ಪತ್ರಗಳನ್ನು ಕಾಣಿ.
- ೭. ಕಾಯೀಕ್ರಮ ನಡೆಯುವ ಜ್ಞಾನ ಸಂಪರ್ಕ (ಬ್ರಹ್ಮಂಜಸ್ಸು ನೊಂದಣಿ ಜ್ಞಾನಿಯನ್ನಾಗಿ ಅಂಥ ಮೊಡಿಲ್‌ಗಳನ್ನು ಗ್ರಹಿಸಿ ಸಂಭಾಷ ಕಾರ್ಯಕ್ರಮ ಸೇರಿದಂತೆ).
- ೮. ಕಾಯೀಕ್ರಮ ಇರುವುದೆ ಜ್ಞಾನಿಯಾಗಿ ಎಣ್ಣು ಇಂತಲ್ಲಿ ಕಾಯೀಕ್ರಮ ನಡೆಯುವ ಸ್ಥಿರ ವಾಜ್ಞಾಹಿಯ ತಾನಕರೆ ಅಧ್ಯಕ್ಷತೆ).
- ೯. ಕಾಯೀಕ್ರಮದ ನಡೆಯುವ ಜ್ಞಾನ ಪ್ರಕ್ರಿಯೆಯ ಪರಿಷಿಳಿದರ ಶೈಲಿ, ಶಿಕ್ಷಕರ ಕ್ಷೇತ್ರ ಮತ್ತು ಸ್ಥಿರ ಸಂಕ್ಷೇಪ ಶೈಕ್ಷಣಿಗಳಿಂದ ಕುಶಾಳಿತರಾಗಿರುವ ವಿಧಾನ ಪರಿಷತ್ತಿನ ವಿಳಾ ಶಾಸಕರಾಗಿ ಮತ್ತು ನೊಂದಣಿ ಜ್ಞಾನಿಯಾಗಿ ಅಂಥ ಮೊಡಿಲ್‌ಗಳಿಂದಿರುವ ನಾಮ ನಿಯೇಂದ್ರಿಯ ಒಂದು ರಾಖಿಸಿಕೊಳ್ಳಲಿದ್ದ ಅಯ್ಯಾರಾಧ ನಿರ್ದಾಸ ಪರಿಷತ್ತಿನ ಶಾಸಕರಾಗಿ.
- ೧೦. ನಿಗದಿ ಮತ್ತು ಮಂಡಳಿಗಳ ಕಾಯೀಕ್ರಮಗಳ ಇಲ್ಲಾ ನಿಗದಿ ಮತ್ತು ಮಂಡಳಿಯ ಅಧ್ಯಕ್ಷರುಗಳನ್ನು ಅಭ್ಯಾಸಿಸುವುದು. ಇತರೆ ಕಾಯೀಕ್ರಮಗಳ ಅಂಥ ಜ್ಞಾನಿಗಳಿಗೆ ನಿಗದಿ ಮತ್ತು ಮಂಡಳಿಗಳ ಅಧ್ಯಕ್ಷರುಗಳಿಗಿಲುವಷಟ್ಟನ್ನು ಸಹ ಅಭ್ಯಾಸಿಸುವುದು.
- ೧೧. ಕಾಯೀಕ್ರಮ ನಡೆಯುವ ಸ್ಥಿರ ಜ್ಞಾನ ಪಂಚಾಂತರ ಅಧ್ಯಕ್ಷರು.
- ೧೨. ಕಾಯೀಕ್ರಮ ನಡೆಯುವ ಸ್ಥಿರ ತಾಳುಕು ಪಂಚಾಂತರ ಅಧ್ಯಕ್ಷರು.
- ೧೩. ಕಾಯೀಕ್ರಮ ನಡೆಯುವ ಸ್ಥಿರ ಸೌರಿ ಸ್ಥಿರ ಸಂಸ್ಥೆಯ ಅಧ್ಯಕ್ಷರು/ ಮಹಾಪ್ರಾಣಿ.

೨. ಕಂಡಿಕೆ ಕರ್ತೃ ಸಮೀಕರಿಸಿ ಇನ್‌ಶ್ರೀ/ ರಾಜ್ಯ ಕ್ಷಿಕ್ಷಾರ್ಥಿಯಿರೆ ಹಾಗೂ ಪಿಂಜಾಯಿತ್ತು, ತಾಳುಕು ಕಂಬಳಂತರ್ತು, ಪ್ರಾಣ ಪರಿಷಾಯಿತ್ತು ಕಾಯೀಕ್ರಮಗಳ ಸಂಬಂಧಿಸಿದಂತೆ ಸಂಪರ್ಕಿಸಿದೆಯಾದ್ದರಿಂದ ಈ ಚೆಳವಂಢಿ ಇನ್‌ಶ್ರೀಯಿರಿದಿರ್ಬಾಕ್ಷನ್ನು ಪಡೆ ಅಭ್ಯಾಸಿಸಿಕೊಂಡಿದ್ದು.

(ಒ) ಅಧ್ಯಕ್ಷ ತಂಜಾರ್ತೆಗಳ ಸಂಬಂಧಿಸಿದ್ದಾರ್ಥಕ ಕಂಡಿಕ್ರಮಗಳ ಇಲ್ಲಾ ಪಂಚಾಂತರ ಅಧ್ಯಕ್ಷರು, ಆಧಾರ್ಯಕ್ರಮದ ಮೀಕ್ಕು ಎಣ್ಣು ಇಲ್ಲಾ ಪಂಚಾಂತರ ಸೌರಿಯನ್ನು ಅಭ್ಯಾಸಿಸುವುದು.

(ಒ) ಅಧ್ಯಕ್ಷ ಕಾಯೀಕ್ರಮ ಅಂಜಾರ್ತೆಗಳ ಸುರಳಾಂತರಿಸಿದ್ದಾರ್ಥಕ ಕಾಯೀಕ್ರಮಗಳ ತಾಳುಕು ಪಂಚಾಯಿತ್ತೆ ಅಧ್ಯಕ್ಷರು, ಆಧಾರ್ಯಕ್ರಮದ ಮೀಕ್ಕು ತಾಳುಕು ಪಂಚಾಂತರ ಸಂಸ್ಥೆಯ ಇತರ್ನ್ನು ಅಭ್ಯಾಸಿಸುವುದು.

(ಎ) ಅಡರಂತೆ ಗ್ರಾಮ ಹಂಜಾಯಿತ್ತಾಗಿ ಸಂಬಂಧಿಸಿದ್ದಂತಕೆ ಖಾಯುಕ್ತಮುಗಿಗೆ ಗ್ರಾಮ ಪಂಚಾಯತ್ತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗ್ರಾಮ ಹಂಜಾಯಿತ್ತಾ ಸದಸ್ಯರುಗಳನ್ನು ಆಹ್ವಾನಿಸಿಸುವುದು.

(ಏ) ಅಡರಂತೆ ನಗರೀ ಸ್ಥಳಾಯ ಸಂಸ್ಥೆಗಿಗೆ ಸಂಬಂಧಿಸಿದ್ದಂತಕೆ ಖಾಯುಕ್ತಮುಗಿಗೆ ಸಂಬಂಧಿಸಿದ್ದ ನಗರೀ ಸ್ಥಳಾಯ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಗರೀ ಸ್ಥಳಾಯ ಸಂಸ್ಥೆಯ ಸದಸ್ಯರುಗಳನ್ನು ಆಹ್ವಾನಿಸಿಸುವುದು.

ಅಭಿವೃದ್ಧಿ:

ಮೇಲ್ಮೈ ಖಾಯುಕ್ತಮುಗಿಗೆ ಕಣ್ಣಾಯವಾಗಿ ಆಹ್ವಾನಿಸಬೇಕಾಗಿರುವ ಇನ್‌ಪ್ರೋತ್ಸಾಹನ್‌ನ್ನು ಹೊರತುಪಡಿಸಿ, ಇತರೆ ಸಭಾವರು/ ಇನ್‌ಪ್ರೋತ್ಸಾಹನ್‌ನ್ನು ಆಹ್ವಾನಿಸಲು ಕಾಂಪ್ಯುಟ್‌ಮೆಡ್ ಸಂಯೋಜನ್‌ನ್ನು ಆಯೋಜಿಸಿರುವುದು.

ಆಹ್ವಾನ ಪತ್ರಿಕೆ ಮುದ್ರಿಸುವ ಲಾಂಛನಿಗಳು:

10. ಸಮಾರಂಭದಲ್ಲಿ ಪಾಲ್ಮೀರಿಷ್ಟ್‌ವಂತಕೆ ಸಂದರ್ಭ, ರಾಜ್ಯ ಅಧ್ಯಕ್ಷರ ಸೂಚಿ ಪಟ್ಟಿ ಮತ್ತು ಇತರೆ ಸನ್ನಿವೇಶಗಳನ್ನು ಆದರಿಸಿ ಕೆಂದ್ರ ಸಚಿವರುಗಳು, ರಾಜ್ಯ ಸಂಪನ್ಮೂಲ ದರ್ಜೆ ಸಚಿವರುಗಳು, ರಾಜ್ಯ ಸಚಿವರು, ಸಂಸತ್ತ ಮತ್ತು ರಂಜ್ಯ ವಿಧಾನ ಮಂಡಳಿಗಳ ಸದಸ್ಯರುಗಳಿಗೆ ನನಗಿನ ಉಪಸ್ಥಿತಿ, ಉದ್ಘಾಟನೆ/ ಶಂಕುಸ್ಥಾಪನೆ/ ಲೋಕಾರ್ಥಾವರ್ವಣೆ ಅಧ್ಯಕ್ಷರು, ಮುಖ್ಯ ಅಂತಿಗಳು, ವಿಶೇಷ ಆಹ್ವಾನಿತರು ಹಾಗೆ ಸ್ಥಾನಗಳನ್ನು ನಿರ್ದೇಖಿಸುತ್ತಿರು. ಇದೇ ಅನುಕ್ರಮದಲ್ಲಿ ಆಹ್ವಾನ ಪತ್ರಿಕೆಯನ್ನು ಮುದ್ರಿಸತಕ್ಕದ್ದು.
11. ಸರ್ಕಾರದ ಕಾಯುಕ್ತಮೆಡ ಎಲ್ಲಾ ಆಹ್ವಾನ ಪತ್ರಿಕೆಗಳಲ್ಲಿ ಆಹ್ವಾನಿತರ ಹೆಸರುಗಳನ್ನು ರಾಜ್ಯ ಅಧ್ಯಕ್ಷರ ಸೂಚಿಪಟ್ಟಿಗೆ ಅನುಗ್ರಹಿತವಾಗಿಯೇ ಮುದ್ರಿಸಬೇಕು. ಈ ಅಧ್ಯಕ್ಷಾನೂಚಿ ಪಟ್ಟಿಯನ್ನು ಪರಿಗಣಿಸುವಾಗಿ ಇನ್‌ಪ್ರೋತ್ಸಾಹನ್‌ನಿಧಿಗಳು ಹೊಂದಿರುವ ಸ್ಥಾನಮಾನವನ್ನು ಪರಿಗಣಿಸಿರುತ್ತಿರು. ತೆಗೆದುಕೊಳ್ಳಬೇಕು. ಆದರೆ, ರಾಜ್ಯ ಅಧ್ಯಕ್ಷರ ಸೂಚಿ ಪಟ್ಟಿಯ ಒಷ್ಟೆಯೇ (೧೯) ರಳಿ ತಿಳಿಸಿರುವಂತೆ ಕಾಯುಕ್ತಮೆಡ ಅಧ್ಯಕ್ಷ ಸ್ಥಾನವನ್ನು ಆಹ್ವಾನ ಪತ್ರಿಕೆಯಲ್ಲಿ ಇನ ಉಪಸ್ಥಿತಿ, ಉದ್ಘಾಟನೆ/ ಶಂಕುಸ್ಥಾಪನೆ/ ಲೋಕಾರ್ಥಾವರ್ವಣೆಯ ಸಂತರೆ ಸಮರ್ಪಿಸುವುದು.

ಅಭಿವೃದ್ಧಿ:

ಅ) ಸರ್ಕಾರದ ಕಾಯುಕ್ತಮೆಡ್‌ಗೆ ಉತ್ತರಾಯಾಗಿ ಆಹ್ವಾನಿಸಿರೇಬಾಡ ಮುಖ್ಯ ಕರ್ನಾಟಕ ಪರಿಷಿದ ಅಧ್ಯಕ್ಷರ ಸೂಚಿ ಪಟ್ಟಿಯಲ್ಲಿ ಹೊಂದಿರುವ ಸ್ಥಾನದಿಂದನ್ನು ಹೊಂದಿರು ಇಲ್ಲವ ಇನ್‌ಪ್ರೋತ್ಸಾಹನ್‌ನ್ನು/ (೨೦೧೪ ವ್ಯಕ್ತಿಗಳನ್ನು ಆಹ್ವಾನ ಪತ್ರಿಕೆಯಲ್ಲಿ ಹೊಸಿಯ ಶಾಸಕರ ಸಂತರೆ ಈ ಉತ್ತರಿನ ಅಧ್ಯಕ್ಷಾಳಿಯಿಂದ ಸಮರ್ಪಿಸಿಕೊಂಡಿರುತ್ತಿರು).

- ಇ. ಉತ್ತರಾಯಾಡ ಮತ್ತು ಸಭಾವರು ಸ್ಥಾನವನ್ನು ಶೋಂಧಿಸಿ ಇಲ್ಲವ ಪರಿಷಿದ ಅಧ್ಯಕ್ಷರುಗಳಿಗೆ ಮತ್ತು ಮಂಡಳಾರ್ಥ ಅಧ್ಯಕ್ಷರುಗಳಿಗೆ.

ಉತ್ತರದಲ್ಲಿ ಅಧಿಕಾರಿಗಳ ಪ್ರಕಾರ ಮತ್ತು ವಿಷಯಕಾರ್ಥ ಅಧಿಕೃತರಿಗಳು ಇವುಗಳನ್ನು ಅಧಿಕಾರಿಗಳ ಕುರಿತಿನ ನಿರ್ವಹಣೆಯಲ್ಲಿ ಅಧಿಕಾರಿಗಳಿಗೆ ತೆಗೆದುಹಾಕಿಲ್ಲ.

- i. ಕರ್ತವ್ಯದಲ್ಲಿ ಸೇವೆಯನ್ನು ಸ್ಥೂಲವಾಗಿ ಪ್ರಾಣಾನ್ವಿತಿಗಳಲ್ಲಿ ಕಾಪಾಡಿಸಿರು.
 - ii. ಬಾಹ್ಯದಲ್ಲಿ ಸೇವೆಯನ್ನು ಸ್ಥೂಲವಾಗಿ ಅಭಿಪ್ರಾಯ ಕೊಳಬಾಯಿತ್ತು ಅಧಿಕೃತರು.
 - iii. ಬಾಹ್ಯದಲ್ಲಿ ಸೇವೆಯನ್ನು ಸ್ಥೂಲವಾಗಿ ಹಾಸಿ ಕ್ರಿಕಾರ್ಯ ಸಂಸ್ಥೆಯ/ಗ್ರಾಮ ಕಂಜಾಯಿತನ ಅಧಿಕೃತರು.
- ಎ) ಕರ್ತವ್ಯದಲ್ಲಿ ಕರ್ತವ್ಯದಲ್ಲಿ ಕರ್ತವ್ಯದಲ್ಲಿ ಅಭಿಪ್ರಾಯಕಾರಿಗಳನ್ನು ಅಧಿಕಾರಿಗಳಿಗೆ ಅಧಿಕಾರಿಗಳನ್ನು ಒಳಗೊಂಡಿರುತ್ತಾರೆ ಅಧಿಕೃತರು.
- i. ಕರ್ತವ್ಯದಲ್ಲಿ ಅಧಿಕಾರಿ ಕೆನಾರಾಕ್ ರಾಜ್ಯದ ಅಧ್ಯಾತ್ಮ ಸೂಕ್ತಿಯಾಗಿ ಸಂಸ್ಥೆಯಲ್ಲಿ ಸಾಂಪ್ರದಾಯಿಕ ಕಂಜಾಯಿತನ ಸಾಂಪ್ರದಾಯಿತನ ಅಧಿಕೃತರು.
 - ii. ಅವರಿಗೆ ಯಾವುದೇ ಸ್ಥಾನದ್ವಾನವಿಲ್ಲದಿದ್ದಾಗಿ ಅವರ ಹೆಸರುಗೆತನ್ನು ಕರ್ತವ್ಯದಲ್ಲಿ ಅಧಿಕಾರಿಗಳಲ್ಲಿ ಸಮುದಾಯಿಸುವುದು.
12. ೨೦೧೪ ರ ಅಧ್ಯೋತ್ಸವದಲ್ಲಿ ಪ್ರಕಾರ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಶ್ರೀ ಸಂಖ್ಯೇಶ್ವರ ಅನುಭೂತಿದೇವ್ ಹಾಗೂ ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರೂಗಳು ಶ್ರೀ ಸಂಖ್ಯೇಶ್ವರ (ಎ) ಅನುಭೂತಿದೇವ್ ಸ್ಥಾನವನ್ನು ಪದೆಂಬುತ್ತಾರೆ. ಈರಂತಹ ಸಚಾರಣೆಗೆ ಗ್ರಂತ ಮಂತ್ರಾಲಯವು “as per the practice the person who has served more than one term continuously are placed higher in the Table of Precedence (ToP)” ಎಂದು ಅಭಿಪ್ರಾಯಸ್ಥಿತಿ ಹಿನ್ನೆಲೆಯಲ್ಲಿ ಅಧ್ಯೋತ್ಸವದಲ್ಲಿ ಅನುಭೂತಿದೇವ್ ಹಾಗೆ ನಡುವೆ ಅಧ್ಯೋತ್ಸವದಲ್ಲಿ ನಿರ್ದಿಷ್ಟವಾಗಿ ಲೋಕಸಭಾ ಸದಸ್ಯರ ಸಂತರ ರಾಜ್ಯಸಭಾ ಸದಸ್ಯರು ಹಾಗೂ ಭಾಜಾನ ಸಭಾ ಸದಸ್ಯರ ಸಂತರ ವಿಧಾನ ಪರಿಷತ್ ಸದಸ್ಯರು ಎಂಬ ಏಡು ವಿಂಗಡಿಸಿಕೊಳ್ಳಿದೆ ಯಾವ ವ್ಯಕ್ತಿಗಳು ಒಂದಕ್ಕಿಂತ ನೆಳ್ಳಿ ಅವರಿಗೆ ಸೆತ್ತತೆರುತ್ತಾರೆ ಅದೇ ಸ್ಥಾನದಲ್ಲಿ ಮುಂದುವರೆದಿರುತ್ತಾರೆ ಅಂತಹವರಿಗೆ ಪರಸ್ಪರ ಅಧ್ಯೋತ್ಸವದನ್ನು ನಿರ್ದಿಷ್ಟಿಸುವಾಗಿ ಮೌರ್ಯನ ಸ್ಥಾನವನ್ನು ನಿರ್ದಿಷ್ಟಿಸುವುದು.

ಅಧ್ಯೂತ

ಅಧ್ಯೂತ ಪ್ರಮುಖ ಹಾಗೂ ರಾಜ್ಯ ಪ್ರಮುಖ ಕಾರ್ಯಕ್ರಮಗಳಾಗಿ ಸಂಬಂಧಿಸಿದಂತೆ, ಕಾರ್ಯಕ್ರಮ ಸಂಪರ್ಕಿಸಿ ಸ್ಥೂಲವಾಗಿ ಉಂಟಾಗಿ ಕ್ರಿತಿಕಾರಿಗಳನ್ನು ಸಂಸದರಿನ್ನು ಮೂಡಲಾಗಿ ವಾಹಿಸುತ್ತಾರೆ. ಅದಿನದಿಗೆ ಒಂದು ಸಂಸದಿರ್ದಿಗಳನ್ನು (ಲೋಕಸಭಾ ಮತ್ತು ರಾಜ್ಯ ಸಭಾ ಸಂಸದರಿನ್ನು) ಅಧ್ಯೋತ್ಸವದಲ್ಲಿ ಪ್ರಕಾರ ಸಮುದಾಯ ಪೂರಿಸುವುದು.

ಅಧ್ಯೂತ

13. ಸರ್ಕಾರದ್ವಾರಾ ಸಮಾರಂಭಿಗೆ ಅದುಂತು ಪ್ರತಿಕೆಂಪುಳ್ಳ ವಿಧಾನ ಪರಿಷತ್ತು ಮತ್ತು ವಿಧಾನ ಸಭೆಯು ನದೆಸ್ಯೋರ ಹಸಯಾಗಿತನ್ನು ನಮೂದು ಮಾಡುವ ಸಂದರ್ಭಗಳಲ್ಲಿ "ಇನ್‌ಕರ್‌ರೆ (ವಿಧಾನ ಪರಿಷತ್ತು) ಮತ್ತು ಇನ್‌ಕರ್‌ರೆ (ವಿಧಾನ ಸಭೆ) ಎಂಬ ಹಾಗೂ ಯೋಜನೆಯ ಸಂಸದಿಯ ನದೆಸ್ಯೋರ ಮತ್ತು ರಾಜ್ಯಸಭಾ ನದೆಸ್ಯೋರ ಹೆಸರುಗಳನ್ನು ನಮೂದು ಘೋಷಿಸ ಸಂದರ್ಭಗಳಲ್ಲಿ ಸಂಸದಿಯ (ಯೋಜನೆಯ) ಮತ್ತು ಸಂಸದಿಯ (ರಾಜ್ಯಸಭೆ) ಎಂಬ ನಮೂದು ಮಾಡುವುದು.
14. ಜಲ್ಲೀಯಿಲ್ಲ ಯಾವುದೇ ಸರ್ಕಾರಿ ಸಮಾರಂಭ ಕರ್ಮದಿನುವ ಮುನ್ನ ಅಹ್ವಾನ ಪ್ರತಿಕೆಗೆ ಆಯಾ ಜಲ್ಲಾಧಿಕಾರಿಗಳ / ಮುಖ್ಯ ಕಾರ್ಯಕ್ರಮಾಧಿಕಾರಿಗಳ ಅನುಮೋದನೆ ಪಡೆಯಬೇಕು.
15. ಸರ್ಕಾರದ್ವಾರಾ ಸಮಾರಂಭವನ್ನು ಕರ್ಮದಿನುವ ಬಳ್ಳಾ ಇಲಾಜಾ ಮುಖ್ಯಸ್ಥರು ಮತ್ತು ಜಲ್ಲಾಧಿಕಾರಿಗಳು ಸಂಸತ್ತಿನ ಹಾಗೂ ರಾಜ್ಯ ವಿಧಾನ ಮಂಡಳದ ನದೆಸ್ಯೋರಗಳಿಗೆ ತಪ್ಪದೇ ಅಹ್ವಾನ ಪ್ರತಿಕೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡತಕ್ಕಾಡ್ಲಾದೇ, ಇಲಾಜಿಯ ಹಿರಿಯ ಅಧಿಕಾರಿಗಳ ಮುಖಾಂತರ ಅವರುಗಳಿಗೆ ಅಹ್ವಾನ ಪ್ರತಿಕೆಗಳನ್ನು ಬಾಧ್ಯತಾಗೆ ತಲುಪಿಸಲು ಏಷಾಂತ ಮಾಡಬೇಕು.
16. ಅಹ್ವಾನ ಪ್ರತಿಕೆಗಳನ್ನು ಮುದ್ರಿಸಿದಿದ್ದ ಪಕ್ಷದಲ್ಲಿ ಕನಿಷ್ಠ ಪಕ್ಷ ಪತ್ರದ ಮುಖೀನ ಅನೌಪಜಾರಿಕವಾಗಿ ಜವಾಖ್ಯಾರಿಯುತ ಅಧಿಕಾರಿಗಳ ಮುಖಾಂತರ ಸಂಸತ್ತ ಸದೆಸ್ಯೋರಗಳನ್ನು ರಾಜ್ಯ ವಿಧಾನ ಮಂಡಳದ ನದೆಸ್ಯೋರನ್ನು ಹಾಗೂ ಇತರರನ್ನು ಸಮಾರಂಭಕ್ಕೆ ಅಹ್ವಾನಿಸಬೇಕು.
17. ಶಿಂಕುನ್ಹಾವನೆ / ಉದ್ಘಾಟನೆ ಇತ್ಯಾದಿಗಳಿಗೆ ಸಂಬಂಧಪಟ್ಟ ಶಿಲೆಗಳಲ್ಲಿ ನಕ ಅಹ್ವಾನ ಪ್ರತಿಕೆಯಲ್ಲಿರುವ ಹೆಸರುಗಳನ್ನು ಅದೇ ಆದ್ಯತೆಯಲ್ಲಿ ನಮೂದಿಸಬೇಕು.

ಅನೆನ ವ್ಯವಸ್ಥೆ

18. ಅನನೆ ವ್ಯವಸ್ಥೆ ಮಾಡುವಾಗೆಲೂ ರಾಜ್ಯ ಆಧ್ಯಾತ್ಮಾ ಪಟ್ಟಿಯ ಪ್ರಕಾರವೇ ಗ್ರಣಿರಿಗೆ ಸಲ್ಲಬೇಕಾದ ಸ್ಥಾನಮಾನಗಳನ್ನು ಆಯಾ ಪರಿಷತ್ತಿಗೆ ತಪ್ಪದೇ ಸಲ್ಲಿಸಬೇಕು. ಆಧ್ಯಾತ್ಮಾ ಅಹ್ವಾನ ಪ್ರತಿಕೆಯನ್ನು ಆಧ್ಯಾತ್ಮಾಪಟ್ಟಿಯ ಮೇರೆಗೆ ಮುದ್ರಿಸುವುದರಿಂದ ಅನನೆ ವ್ಯವಸ್ಥೆಯನ್ನು ಅಹ್ವಾನ ಪ್ರತಿಕೆಯ ಅನುಗುಣವಾಗಿ ಮಾಡುವುದು.
19. ಸಾಮಾನ್ಯವಾಗಿ ಶಿಂಕುಜಾರದಂತೆ ಅನುಸರಿಸಬೇಕಾದ ಅನನೆ ವ್ಯವಸ್ಥೆಯನ್ನು ಕೆಕರಂಡಂತೆ ನಿರ್ಣಯಿಸಿದೆ.

10	8	6	4	2	1	3	5	7	9	11
----	---	---	---	---	---	---	---	---	---	----

ಮೇಲ್ಭಂಡಂತ ಚಾಯೆಕ್ಕೆಮುದ ಅಹ್ವಾನ ಪ್ರತಿಕೆಯ ಪ್ರಚಾರ ಮೊದಲಗೇ ಯಾರೋ ಅವರನ್ನು ಪುಂಧ್ಯಾದಿ (ಅನನೆ ಸಂಪ್ರೇ: 1) ಕೂರಿಸಬೇಕು ಅವರೆ ಸಂತರ ಅಹ್ವಾನ ಪ್ರತಿಕೆಯ ಅನುಗುಣವಾಗಿ ಉಂಡ ಗ್ರಣಿರನ್ನು ಬಲ ಮತ್ತು ಎಡ ಥಾಗೆದಲ್ಲಿ ಮೇಲ್ಭಂಡಂತ ಅನನೆ ವ್ಯವಸ್ಥೆಯನ್ನು ಮಾಡಬೇಕು.

20. ಕಾಯೆಕ್ಕೆಮೂರಿಗಾಗಿ ತಡವಾಗಿ ಬರುವ ಸಂಸತ್ತ ಹಾಗೂ ರಾಜ್ಯ ವಿಧಾನ ಮಂಡಳದ ನದೆಸ್ಯೋರಿಗೆ

ಆಗ್ನಿ ಅನಂತವಾದಕ್ಕಾಗಿ ಸಿಫಾರಿಷುವ ಸಲುವಾಗಿ ಅವರಿಗಾಗಿ ಪ್ರತ್ಯೇಕವಾಗಿರಿಸಿದ ಅನೆರೋಡೆಸ್‌ನ್ಯೂ ಸಮೊರೆಂಡ್ ಮುಗಿಯಿಂದ ಸರ್ವಿಸ್‌ರೀಟ್ ಕಾರಿರಿಸಿಕ್ಕೇತ್ತಲ್ಪ್ರಯೋಗ ಹಾಗೂ ಅ ಉಸನಗೆಣ್ಣ ವಾಳಾಯಾರ್ಲ್ಯಾರ್ಲ್ಯೂ ಅನ್ನಾರ್ಕೆಸ್‌ನ್ಯೂ ಇರೆದು ಬಾಂಯೆರ್ಲೋಸ್‌ರ್ಕ್ಲ್ಯಾಟ್‌ಡ್ರ್ಲ್.

21. ಸರ್ಕಾರಿ ಅರ್ಥಾರ್ಕೆ ಸಾಮಾನ್ಯವಾಗಿ ಯಾವುದೇ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಕಿನೆಂಬುದು ಮತ್ತು ಉದ್ದೇಶಪೂರ್ವದನ್ನು ನಿರ್ದಿಷ್ಟಿಸಲೇ ಇದರೇ ಅನಿವಾರ್ಯ ಸಂಭಬನೆಗೆ ಇಲ್ಲಾಗಿ ಅಂತರೆ ಅಜ್ಞಾನಿ ಕಾರ್ಯಕ್ರಮಗಳನ್ನು ಕೂರಿತುಹೊಡಿಸಿ. ಇಸ್ತುತ್ತರ ಸರ್ಕಾರಿ ಕಾರ್ಯಕ್ರಮಗಳಾದ ಜಯಂತಿ/ ಉತ್ಸವ/ ಅರ್ಥ ಮೂಡಿಸುವ ಕಾರ್ಯಕ್ರಮಗಳಲ್ಲಿ ಆಹ್ವಾನ ಪ್ರತಿರೇಖೆಗಳ ಸಮೂದಿಸಿದ ಯಾವುದೇ ಇಸ್ತುತ್ತಿಸಿದಿರ್ಗಳ ಕಾರ್ಯಕ್ರಮಕ್ಕೆ ಹಾಜರಾಗಿದೆ ಇತ್ತು ಸಂಭಬನೆಯಿಂದ ಮತ್ತು ಅಧ್ಯಕ್ಷತೆಯಾಗಿ ಅನುಷ್ಠಾನವಾಗಿ ಸಂಬಂಧಿಸಿ ಅಧಿಕಾರಿಗಿಂತ ಕಾರ್ಯಕ್ರಮದ ವೇದಿಕೆ ಮೇಲೆ ಗಾಂಧಿಜೀರಿಂಬಹುದು.

ವಿಶೇಷ ಸುಳಂದುಗಳು:

22. ನ್ಯಾಯಾಲಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಕುರಿತಾಗಿ ಮಾನ್ಯ ಉಳಿ ನ್ಯಾಯಾಲಯದ ನಿರ್ದೇಶನದ್ವಾರಾ ಕ್ರಮವನ್ನು ತ್ವರಿಸುವುದು.
23. ನೀರಾನ್ನಿ ರಾಷ್ಟ್ರಕ್ಕಿಲ್ಲ, ಉದ್ದರಾಷ್ಟ್ರದಿಗೆ ಮತ್ತು ವ್ಯಾಖ್ಯಾನ ಮಂತ್ರಾಲಯ ಭಾಗವಹಿಸುವ ಕಾರ್ಯಕ್ರಮಗಳನ್ನು ಮಾನ್ಯ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಅನುಮೋದನೆಯಿಂತೆ ನಡೆಸುವುದು.
24. ಕೇಂದ್ರ ಸರ್ಕಾರದ ಸದ್ವಾರಂಭಗಳಿಗೆ ಸಂಸತ್ತು ಸರ್ವಸ್ಯಾರ್ಪನ್ಯೂ ಆಹ್ವಾನಿನುವೇ ರೀತಿಯಾಗಿಯೇ ನೃಜಂಜಿಯ ಜುನಾಯತ ಪ್ರತಿಸಿದ್ಧಿಗಳಾದ ವಿಧಾನಮಂಡಳದ ಸದಸ್ಯರುಗಳನ್ನು ಶಿಷ್ಯಾಭಾರದಸ್ವಯಂತ್ರೆಯಿಂದ ಆಹ್ವಾನಿಸುವುದು.
25. ಗೈರಾಕ್ರಿಯಾತ್ಮವೇ ಹಾಗೂ ನ್ಯಾತಂತ್ಯ ದಿನಾಂಕರೇಣೆ ದಿನಗಳಿಂದು ಯಾರು ಘೋಜಾರೋಹಣ ಮಾಡಿಕೊಂಡು ಎನ್ನುವ ಬಾಗ್ನಿ ಭಾರತ ಸರ್ಕಾರ ಹೂರಿಸಿದ ಸುತ್ತೊಳಗಳಲ್ಲಿ ನಿರ್ದಿಷ್ಟ ನಿರ್ದೇಶನವನ್ನು ಮುಂದುವರೆಸಿಕೊಂಡು ಹೊರಗುವುದು.
26. ಸರ್ಕಾರಿ ಆರ್ಥಿಕೀಳ್ಲ ಶಾಸಕರು ಅಥವಾ ಸಾರ್ಥಕ ಪ್ರಮುಖರ ಅಧ್ಯಕ್ಷತೆಯಲ್ಲಿ ಹಲವು ಸರ್ಕಾರಿಗಳನ್ನು ನೇಮುತ್ತ ಮಾಡಲಾಗಿದೆ. ಅಂತಹ ಸಮಿತಿಗಳ ಕಾರ್ಯವಾಗ್ಯಾತ್ಮಿಗಿ ಒಳಪಟ್ಟು ಸದ್ವಾರಂಭ ಸರ್ಕಾರಿಗಳನ್ನು ನಡೆಸಬಹುದು. ಇದನ್ನು ಕೂರಿಸುವದಿನೆ ಶಾಸಕರೆಯೇ ಆಗಿಲ್ಲ ಇತರೆ ವಾಸ್ತವಿಕ ಪ್ರಮುಖರೇ ಆಗಿಲ್ಲ ಇಲ್ಲಿ ಮತ್ತು ಕಾಲ್ಯಾಂತರ ಮುಖ್ಯದಲ್ಲಿ ಸಮಿಕ್ಷಣಾ ಸಭೀಗಳನ್ನು ನಡೆಸುವಂತಿಲ್ಲ. ಕಿರೂದಿ ಪ್ರಕ್ರಿಯೆ ನಾಯಕರಿಗೆ ಸಹ ಅಧಿಕಾರಿಗಳ ಸಭೀ ಚರ್ಚಾಲು ಅವಕಾಶಾಯಾಗುವುದಿಲ್ಲ. ಇದರೇ ಅಗತ್ಯ ಪೂರ್ವಿಕಿಯನ್ನು ಸೂಕ್ತವಾಗಿ ಒದಗಿಸಬಹುದಾಗಿದೆ. ಇಂತಹ ಸಭೀಗಳನ್ನು ನಡೆಸಲು ಮಾನ್ಯ ಸಂಭಿಂಧಿ ಪಾತ್ರ ಅಧಿಕಾರಿಗಳಿಗೆ ಮಾತ್ರ ಅವಕಾಶಾಯಾಗುತ್ತದೆ.

27. ಇಲ್ಲಾ ಮುಖ್ಯವಿಳಿ ಜಲ್ಲಾ ಕಾರಿಗರೆಗೆ ಹಾಗೂ ಮುಖ್ಯ ಕಾರ್ಯಕ್ರಮವನ್ಹಣಾಡಿಕಾರಿಗಳು ತಪ್ಪಿ ಹಂತದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಶಿಕ್ಷಣಾರ್ಥ ಬಗ್ಗೆ ಪೂರ್ಣವಾಗಿ ತರಬೇತಿ ನೀಡಲುವುದು. ಶಿಕ್ಷಣಾರ್ಥ ಲೋಪವಾದ ಪ್ರಕರಣಗಳಲ್ಲಿ ಸಂಬಂಧಪಟ್ಟವರ ಮೇಲೆ ಶಿಶ್ನಿನ ಕ್ರಮ ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟವರಿಗೆ ತಿಳಿನತಕ್ಕದ್ದು. ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷಣಾರ್ಥ ಹಾಳನುವುದರಲ್ಲಿ ವಿಶಲರಾದ ಹಿರಿಯ ಅಧಿಕಾರಿಗಳನ್ನು ಹೊಸ್ತೆಗಾರಿಗಳನ್ನಾಗಿ ಪೂರ್ಣವಾಗುವುದೆಂದು ಈ ಮೂಲಕ ಸೂಜಿಸಿದೆ.

ಕ್ರಿಂತಿಕಾರ್ಯಕ್ರಮ
ಸರ್ಕಾರದ ಮುಖ್ಯ ಕಾರ್ಯದರ್ಶಿ

ಪ್ರತಿಗಳು:

- 1) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು.
- 2) ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು.
- 3) ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗಳು, ರಾಜಭವನ, ಬೆಂಗಳೂರು.
- 4) ನಿವಾಸಿ ಅಯ್ಯಕ್ಕರು, ಕನಾಟಕ ಭವನ, ನವದೇಹಲೆ.
- 5) ಕಾರ್ಯದರ್ಶಿ, ಕನಾಟಕ ವಿಧಾನಸಭೆ.
- 6) ಕಾರ್ಯದರ್ಶಿ, ಕನಾಟಕ ಏಧಿತನ ಪರಿಷತ್.
- 7) ಎಲ್ಲಾ ವಿಭಾಗಾರ್ಥಿಕಾರಿಗಳು.
- 8) ಎಲ್ಲಾ ಇಲಾಖೆ ಮುಖ್ಯಸ್ಥರುಗಳು.
- 9) ಎಲ್ಲಾ ಜಿಲ್ಲಾರ್ಥಿಕಾರಿಗಳು.
- 10) ಎಲ್ಲಾ ಜಿಲ್ಲಾ ಪೆಂಚಾಯ್ತೆ ಮುಖ್ಯ ಕಾರ್ಯಕ್ರಮವಣಾಡಿಕಾರಿಗಳು.
- 11) ಎಲ್ಲಾ ಸಚಿವರ ಆಷ್ಟು ಕಾರ್ಯದರ್ಶಿಗಳು.
- 12) ಪ್ರತಿಕಾ ಪ್ರಕಟಕೆ / ಹೆಚ್ಚಿನ ಪ್ರತಿಗಳು.

ಮೂಲತಿಳಿಗಳಿಗೆ:

- 1) ಮುಖ್ಯ ಕಾರ್ಯದರ್ಶಿಯವರ ಆಷ್ಟು ಕಾರ್ಯದರ್ಶಿ.
- 2) ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಎಸ್ ಇಲಾಖೆ ಇವರ ಆಷ್ಟು ಕಾರ್ಯದರ್ಶಿ.
- 3) ಸರ್ಕಾರದ ಅಧಿಕಾರಿಗಳು (ರಾಜಕೀಯ)